

ಭಳಿರೆ ಭಳಿರೆ ಎನ್ನ ಸುಖವೆಂಬುದೇ ಸುಖವು

1. **Ref.:** Shri Purandara Dasara Sahitya Part – 3, Mahatmya Gnyana, edited by Shri Betageri Krishna Sharma and Shri Bengeri Huchhu Rayaru.
2. **Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi
3. **Ref.:** Purandara Sahitya Darshana, Samputa 2, Adhyatma Darshana edited by Prof. S.K. Ramachandra Rao
4. **Note:** The wordings mentioned without highlights are as per Ref. 1. These wordings are almost matching with Ref. 2 and Ref. 3, except few differences, which are marked in **yellow highlights**.
5. **Note:** The singer has followed wordings as in Ref. 1.

ರಾಗ: ನಟ್ಟ

ತಾಳ: ಝಂಪೆ

ಭಳಿರೆ ಭಳಿರೆ ಎನ್ನ ಸುಖವೆಂಬುದೇ ಸುಖವು

ಹಲಕಾಲಕಿದೆ ಇರಲೊ ಕಾವೇರಿ ರಂಗ || ಪ ||

ತಂದೆ ನೀನೆ ಕೃಷ್ಣ, ತಾಯಿ ಇಂದಿರಾ ದೇವಿ

ಮಂದಜಾಸನ ಎನಗೆ ಹಿರಿಯಣ್ಣನು

ಇಂದುಮುಖಿ ಶ್ರೀ ಸರಸ್ವತಿ (ದೇವಿ ಅತ್ತಿಗೆಯು) (ದೇವಿಯತ್ತಿಗೆಯು)

ಎಂದೆಂದಿಗೂ ವಾಯು ದೇವರೇ ಗುರುವು || 1 ||

ಗುರುಪತ್ನಿ ಶ್ರೀ ಭಾರತಿಯು ನೋಡೆ ಮೇಲಾಗಿ

ಗರುಡಾಹಿ ರುದ್ರರಣ್ಣನ ಮಕ್ಕಳು

ಸುರರು ಸನಕಾದಿಗಳು ಪರಮ ಬಾಂಧವರೆನಗೆ

ಸ್ಥಿರವಾದ ವೈಕುಂಠವೆನಗೆ ಮಂದಿರವು || 2 ||

ನಿನ್ನ (ಪಾದಾಂಬುಜವು) (ಪಾದಾಂಬುರುಹು) ಭಜಿಸುವುದೆ ಸೌಭಾಗ್ಯ

ನಿನ್ನ ನಿರ್ಮಾಲ್ಯಗಳೆ ಭೋಗ ದ್ರವ್ಯ

ನಿನ್ನ ಕಥೆ ಕೇಳುವುದೆ ಮಂಗಳ ಸುವಾದ್ಯಗಳು

ನಿನ್ನಂಥ ಅರಸೆನಗೆ ಪುರಂದರ ವಿಠಲ || 3 ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳು:

ಇದು ಪ್ರಸಂಗಾಂತರದಿಂದ ತಾರತಮ್ಯಸ್ತುತಿ. ತತ್ತ್ವೇಶರೇಲ್ಲ ತನ್ನ ಬಂಧು ಬಳಗ ಎಂದು ಸಾಧಕನು ಅರಿತುಕೊಂಡೊಡನೆ ಭವಬಂಧನದ ಕ್ಲೇಶವು ಕಡಿದು ಬೀಳುತ್ತದೆ; ಸುಖಾನುಭವ ಅದರ ಫಲ. ಸರ್ವೋತ್ತಮನಾದ, ಜಗತ್ತಿನ ಸೃಷ್ಟಿ ಸ್ಥಿತಿಗಳಿಗೆ ಮುಖ್ಯ ಕಾರಣನಾದ ಹರಿಯೇ ಜೀವನ ಆಂಶಿ, ಬಿಂಬ, ಮೂಲಪ್ರಕೃತಿಗೆ ನಿಯಾಮಕಳಾದ ಬ್ರಹ್ಮಾಂಡ ಸೃಷ್ಟಿಗೆ ಪರಾಧೀನ ಕಾರಣಳಾದ ರಮಾದೇವಿ ತಾಯಿ. ಬ್ರಹ್ಮನು ಜೀವರಾಶಿಯಲ್ಲಿ ಆದ್ಯನಾದುದರಿಂದ ಹಿರಿಯಣ್ಣ; ಅವನ ಹೆಂಡತಿ ವಾಗಭಿಮಾನಿ ದೇವತೆಯಾದ ಸರಸ್ವತಿಯು ಅತ್ತಿಗೆಯಾದಂತಾಯಿತು. ಬ್ರಹ್ಮನ ಸಮ ಕಕ್ಷೆಯಲ್ಲಿರುವ ವಾಯುವು ಜೀವೋತ್ತಮನಾಗಿ ಜ್ಞಾನ ಭಕ್ತಿಗಳನ್ನು ನೀಡುವವನಾಗಿ ಗುರು. ವಾಯು ಪತ್ನಿಯಾದ ಭಾರತೀಯು ಇನ್ನೊಬ್ಬಳು ಅತ್ತಿಗೆ. ಗರುಡ, ಶೇಷ, ರುದ್ರರು ಬ್ರಹ್ಮನ ಮಕ್ಕಳು. ಅಲ್ಲಿಂದ ಕೆಳಗಿನ ಕಕ್ಷೆಯರೆಲ್ಲ ನೆಂಟರು. ವಿಷ್ಣುವಿನ ನೆಲೆಯಾದ ವೈಕುಂಠವೇ ಮುಕ್ತಜೀವರ ಸ್ಥಿರವಾದ ಮಂದಿರ.

ಭಳರೆ ಭಳರೆ - 'ಭಲಾಭಲಾ.'

ಮಂದಜಾಸನ - ಬ್ರಹ್ಮ.

ನಿರ್ಮಾಲ್ಯ - ಪೂಜೆಯ ನಂತರ ತೆಗೆದುಹಾಕಿದ ಹೂವು ಇತ್ಯಾದಿ.

ಮಂದಜಾಸನ - ಬ್ರಹ್ಮ, (ಮಂದಜ = ಕಮಲ)

ನಿರ್ಮಾಲ್ಯ - ಪೂಜೆಯ ನಂತರ ತೆಗೆದುಹಾಕಿದ ಹೂವು ಇತ್ಯಾದಿ.

ಹಲಕಾಲ = ಜನ್ಮ ಜನ್ಮಾಂತರ

ಅಹಿ = ಶೇಷ

ಸುರರು ಬಾಂಧವರು = ಇವರು ಪರಮ ವಿಷ್ಣು ಭಕ್ತರಾದುದರಿಂದ ನನಗೆ ಆಪ್ತರು

Classification: Keerthane

Ankita: purandara vittala

Location: NA

Category: Taratamya

Sub-Category: ranga, sukha, tande, tayi, Krishna, devi, anna, saraswati, hanuma, shiva, Bharati, brahma, patni, garuda, sura, vaikunta, bhajane, nirmalya, bhoga, mangala, arasa, taratamya,

Pravachana: NA

Explanation: NA